

# ಮಾಸದ ಚಪಲಿಯ ನೆನಪು

ಹಾಯಿ ಹರಿಗೋಲಾಡೆ, ರಾಯ ಭೇರಿಗೆಯಾಡೆ, ರಾಯರಾ ಕಾಲಿಗೆ ಮುಳ್ಳೊತ್ತುವಾಡೆ...

ಕವಿಯು ಸಾಲುಗಳು ಎಂದಿಗೂ ಆಪ್ತಾಯಮಾನವೆ. ಈ ರಾಯರ ಕಾಲಿನ ಮುಳ್ಳೊತ್ತು ನೆನಪಲಿ ಕಣ್ಣಂಚು ಒದ್ದೆಯಾಗಿ ಕೆಳಗಿಳಿದರೂ, ನನ್ನ ಪಾದ ತೋಯಿಸಲಾರದೆಂಬ ಸತ್ಯ ಅರಗಿಸಿಕೊಂಡೆ ಬರೆಯುತ್ತಿರು ಈ ಪಾದಕ್ಕೊಪ್ಪಿಕೊಳ್ಳುವ ಪಾದರಕ್ಕೆ, ಪಾದಚರ್ಮಕ್ಕೆ ಹದವಾಗಿ ಅಪ್ಪಿಕೊಳ್ಳುವ ಚಪ್ಪಲಿ, ಕರೆದಾಗ ಬಂದು ಕಾಲು ಸೇರಿ ಕಾಲ್ಕಡಿಗೆಗೆ ಇಂಟು ಕೊಡುವ ಕೆರ, ನೆಲ ತಿವಿದು ತಳ ಮೆಟ್ಟುವ ಮೆಟ್ಟು ಮತ್ತೆ ನನ್ನ ನೆನಪಿನ ನಡಿಗೆಗೆ ಇಂಟು ತಂದು ಹುಡುಕಾಟಕ್ಕಿಳಿಸಿದೆ. ಹುಡುಕುವಂತೆ ಮಾಡಿದ ಚಪ್ಪಲಿಗಳನ್ನು ತೀಡಿ ಮಾಡಲು ಜಾಣೆಯಲ್ಲದಿದ್ದರೂ, ಅಕ್ಕರಗಳಲಿ ಹಿಡಿದಿಡುವ ಪ್ರಯತ್ನಕ್ಕಾಗಿಯೆ ಅವಲತ್ತುಕೊಂಡೇ ಕೈಯಲ್ಲೊಂದು ಪೆನ್ನಿಡಿದು ನಿಂತಿದ್ದೇನೆ. ಹಾಗೇ ನಿಂತೆಯಾ..? ಪಾದರಕ್ಕೆ ಮೆಟ್ಟಿ ನಿಂತಿದ್ದೀಯಾ? ಎಂದರೆ ನೀವೇ ಇಣುಕಬೇಕು. ಇಣುಕು ಹಾಕಿದರೂ

